

# ಸರ್ಕಾರ ಅನುಮೂಲಿಸಿದೆ ಮಾಸ್ತು

## ವಸ್ತು ಅಗತ್ಯವಿದೆ

ಮಾಸ್ತು ಅಗತ್ಯವಾದ ಬಟ್ಟೆ 9 ಇಂಚು ಉದ್ದವಾಗಿಯೂ 7 ಇಂಚು ಅಗಲವಾಗಿ ಇರಬೇಕು. ಕಟ್ಟಲಿಕ್ಕೆ ಅಗತ್ಯವಾದೆ ಬಟ್ಟೆ 20 ಇಂಚು ಉದ್ದವಾಗಿ 1.5 ಇಂಚು ಅಗಲಬೇಕು.

2 ಪಟ್ಟಿಗಳು ಬೈಂಡಿಂಗಿಗೆ ಬೇಕಾಗುತ್ತದೆ. ಮಾಸ್ತುಗೆ ಬೇಕಾದ ವಸ್ತುಗಳು ಮಾದರಿ ಮಾರ್ಕೆಟ್ ದಾರ ವಿನ್ಸ್ ಮತ್ತು ಇತ್ಯಾ.

ಸಂಪೂರ್ಣವಾಗಿ ಸ್ವಚ್ಚಗೊಳಿಸಿದ ಮಾಸ್ತು ಬಟ್ಟೆಯನ್ನು ಬಲಗಡೆಯ ಮೇಲ್ಭಾಗದಲ್ಲಿ ಇಡಬೇಕು.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮಾಸ್ತು ಬಟ್ಟೆಯನ್ನು ಕುದಿಯುವ ಉಪ್ಪು ನೀರಿನಲ್ಲಿ ಇದು ನಿರ್ಮಿಷ ತೋಳಿಯಬೇಕು.

ನಮ್ಮ ವೆಬ್ ಸೈಟ್ [www.ushasew.com](http://www.ushasew.com) ಇಂದ ವರ್ಗಾಯಿಸಿಕೊಂಡ ಮಾದರಿಯನ್ನು ಬಟ್ಟೆಯ ಮೇಲೆ ಹೇಳಿ.

ನೀವೊಂದು ವಿಷಯವನ್ನು ಗಮನಿಸಿರಿಬಹುದು ಮಾದರಿಯ ಸೇಡೆ ಅಲ್ಲಿ ನಾಜನ್ ಇವೆ. ಒಂದು ಹೆಂಗೆ ತೆಗೆದುಕೊಂಡು ಮಾದರಿ ಗೆರೆಯ ಒಳಗೆ ಇರುವೆ ಬಟ್ಟೆಯ ಮೇಲೆ ಮಾರ್ಕೆಟ್ ಮಾಡಿಕೊಳ್ಳಲ್ಪಟ್ಟಿ ಈಗ ಮಾದರಿಯನ್ನು ತೆಗೆಯಿರಿ, ಬಟ್ಟೆನೊಡಿಕ್ಕೆ ಹೇಗೆ ಇರುತ್ತದೆ.

ಈ ಮಾರ್ಕೆಟಂಗನ್ನು ಮಾಸ್ತು ನಲ್ಲಿ ನಿಮಗೆ ರಂದ್ರಗಳನ್ನು ನಿರ್ಮಿಸಲು ಉಪಯೋಗವಾಗುತ್ತದೆ.

ಬಟ್ಟೆಯಲ್ಲಿ ನೀವು ಮಾಡಿರುವಂತಹ ಮಾರ್ಕೆಟಂಗನ್ನು ತೋರಿಸುವಂತೆ ಈಗ ನೀವು ಬಟ್ಟೆಯನ್ನು ಎರಡು ಮಡಕೆ ಮಡಚಬೇಕು. ಈಗ ಕ್ರೀನ್ ಗೆರೆಯನ್ನು ಹೆಂಗೆ ಮಾಡಬೇಕು. ಕ್ರೀನ್ ಗೆರೆ ಮೇಲಿನಿಂದ 3 ಗೆರೆಯಲ್ಲಿ ಇಡಬೇಕು.


4ನೇ ಮಾರ್ಕೆಟ್ ನಲ್ಲಿರುವ ಬಟ್ಟೆಯನ್ನು ತೆಗೆದು 6ನೇ ಮಾರ್ಕೆಟ್ ನಲ್ಲಿ ಇಟ್ಟು ಮಡಚಿ ಕ್ರೀನ್ ಗೆರೆಯನ್ನು ಹೆಂಗೆ ಮಾಡಬೇಕು.






ಇದೇ ವಿಧಾನವನ್ನು 7ನೇ ಗೆರೆಯಲ್ಲಿ ಪ್ರನಃಹ ಮಾಡಿ ಅದನ್ನು 9ನೇಡಕ್ಕೆ ತೆಗೆದುಕೊಂಡು ಬ್ರಂಡು ಕ್ರೀನ್ ಗೆರೆಯಲ್ಲಿ ಹೆಂಗೆ ಮಾಡಬೇಕು.

ಈಗ 2 ಪಟ್ಟಿಗಳನ್ನು ತೆಗೆದುಕೊಳ್ಳೋಣ ಇದು 5 ಇಂಚು ಉದ್ದವಾಗಿಯೂ 1.5 ಇಂಚು ಅಗಲಿದಲ್ಲಿದೆ. ಮಾಸ್ತುಗಳಲ್ಲಿ ತೋರಿಸುವಂತೆ 2 ಮೂಲೆಗಳಲ್ಲಿಯೂ ನೇರವಾಗಿ ಇಡಬೇಕು.

ಈ 2 ಪಟ್ಟಿಯ ಬಟ್ಟೆಯ ಚಲನವನ್ನು ತಡವಾಡದೆ ನೆರಿಗೆಯನ್ನು ಸರಿಯಾದ ಜಾಗದಲ್ಲಿ ಇರುವಂತೆ ಮಡಚಿಕೊಳ್ಳಲ್ಪ ಸಹಾಯವಾಗುತ್ತದೆ. ಇದನ್ನು ಮಧ್ಯದಲ್ಲಿ ಹೆಂಗೆ ಮಾಡಿಕೊಳ್ಳಬೇಕು.

ಈಗ ಇವೆಲ್ಲಾ ಒಂದಾಗಿ ಹೊಲೆಯುವ ಸಮಯ.





ವಟಟಿಯನ್ನು ಮಾಸ್ತಲಿ ಹೊಲೆಯುವುದಕೆ ಘಾರ್ಬಿಕ್ ಸೆಲೆಕ್ಟ್ರ್ ಡಯಲನ್ ನೀವು ಎನ್ಲೀ ಇಡಬೇಕು. ಇದು ನೇರ ಹೊಲಿಗೋಳಿಸ್ತೇ ಹೊಲಿಗಿಯ ಉದ್ದ 2.5 ಇಡಬೇಕು. ಟ್ರೈಡ್ ಟೆನ್ಸನ್ 4 ಕ್ಕೆ ಇರಿಸಿ.

ಎಚ್ಪರಿಕೆಯಿಂದ ಮಾಸ್ತಲಿ ವಟಟಿಯನು ಹೊಲೆಯಬೇಕು. ಹೊಲೆಯುತ್ತಾ ಹೋಗುವಾಗ ಮಧ್ಯಭಾಗದಲ್ಲಿ ಪಿನ್ ಗೆಳಸು ತೆಗೆದುಬಿಡಿ. ಇದೇ ರೀತಿ ಇನ್ನೊಂದು ವಟಟಿಯನ್ನು ಇನ್ನೊಂದು ಕಡೆ ಹೊಲೆಯಬೇಕು.

ನಿಮ್ಮ ಮಾಸ್ತೆ ನೋಡಲು ಹೀಗೆ ಇರುತ್ತದೆ. ಈಗ ವಟಟಿಯಲ್ಲಿ ಹೊಲೆಯಿದೆ ಇರುವ ಭಾಗವನ್ನು ತೆಗೆದು ಇಲ್ಲ ಹೋರಿಸಿರುವೆಂತೆ ಹಿಂದಕ್ಕೆ ಮುಡಬಿಕೆ.

ಹೆಚ್ಚುವರಿ ದಾರವನ್ನು ತತ್ತರಿಸಿ ಇದೇ ವಿಧಾನವನ್ನು ಇನ್ನೊಂದು ಕಡೆಯೂ ಅನ್ನಿಸಿರಿಸಬೇಕು. ನಿಮ್ಮ ಹೊಲಿಗೆ ನೋಡಲು ಹೀಗೆ ಇರುಬೇಕು. ನಾಲ್ಕು ಕಡೆ ಹೆಚ್ಚಿಗಿರುವ ಹೊಲಿಗೆಯನು ಕತ್ತರಿಸಿ ನೆರಿಗೆ ಇಟ್ಟಿರುವ ಮಾಸ್ತೆ ಬಟ್ಟಿಯೂಂದಿಗೆ ಹೊಂದುವಂತೆ ನೋಡಿಕೊಳ್ಳಬೇಕು.

ಮಾಸ್ತನ್ನು ಇರನ್ ಮಾಡುವುದರಿಂದ ಸೀಮ್ ಲೈನ್ ಸರಿಯಾಗಿರುತ್ತೆ ಹಾಗೆ ಒಳ್ಳಿಯ ನೋಡುವೆನ್ನು ಕೊಡುತ್ತೆ. ಈಗ ಮಾಸ್ತೆ ನ್ನು ಟೈಲುಪ್ರೋ ವಟಟಿಯನ್ನು ಮಾಡುವ ಕೆಲಸ ಪ್ರಾರಂಭಿಸೋಣ. ಈ 2 ಉದ್ವಾದ ವಟಟಿಯನು ತೆಗೆದುಕೊಂಡೆ ಇದರಲ್ಲಿ ಹೋರಿಸುವಂತೆ ಪಟ್ಟಿಯು ಎಡೊ ಕಡೆ ಬಳಿಭಾಗದಿಂದ ಮುಡಬಿಕೆ. ಇದು ಹೀಗೆ ಮಧ್ಯಭಾಗದಲ್ಲಿ ಸೇರಿಸುವಾಗ ಇದನ್ನು ಇರನ್ ಮಾಡಬೇಕು. ಹೀಗೆ ಮಾಡುವುದರಿಂದ ಒಂದೇ ಕಡೆ ಇರುತ್ತದೆ.

ವಟಟಿ ಪ್ರೂರ್ತಿಯಾಗಿ ಹೀಗೆ ಮಾಡಬೇಕು. ಈಗ ವಟಟಿ ನೋಡಲು ಹೀಗೆ ಕಾಣುತ್ತದೆ.

ಈಗ 2 ಕಡೆ ಸೇರುವ ಭಾಗದಲ್ಲಿ ಮುಡಬಿಕೆ. ಮುಡಬಿರುವುದು ಅದೇ ಜಾಗದಲ್ಲಿರುವಂತೆ ಇರನ್ ಮಾಡಬೇಕು. ಇನ್ನೊಂದು ವಟಟಿಯಲ್ಲಿ ಹೀಗೆ ಮಾಡಬೇಕು.

ಈಗ ಸಿದ್ದಪಡಿಸಿರುವ ವಟಟಿಯನು ನಾವು ಅರ್ಥವಾಗಿ ಮಡಾಚಿ, ಮಧ್ಯಭಾಗವನ್ನು ಮಾರ್ಕ್ ಮಾಡಿಕೊಳ್ಳಬೇಕು. ಇನ್ನೊಂದು ವಟಟಿಗೂ ಕೂಡ ಇದೇ ವಿಧಾನವನ್ನು ಮಾಡಿಕೊಳ್ಳಬೇಕು.

ಈಗ ನಿಮ್ಮ ಮಾಸ್ತನ್ನು ತೆಗೆದು ಇಲ್ಲ ಹೋರಿಸಿರುವಂತೆ ಅರ್ಥವಾಗಿ ಮಡಾಚಿ. ಮೇಲೆ ಮತ್ತು ಕೆಳಗೆ ಮಧ್ಯಭಾಗವನ್ನು ಮಾರ್ಕ್ ಮಾಡಿ ಇಟ್ಟಪ್ಪೊಳ್ಳಬೇಕು. ವಟಟಿಯಲ್ಲಿ ಮತ್ತು ಮಾಸ್ತೆ ನಲ್ಲಿ ಇರುವಂತಹ ಮಧ್ಯಭಾಗವನ್ನು ಒಂದಾಗಿ ಹೊಂದಿಸಬೇಕು.

ಇದಾದ ನಂತರ ವಟಟಿಯು ಒಂದು ಪದರ ತೆಗೆದು ಮಾಸ್ತನ್ ಮಧ್ಯಭಾಗದಲ್ಲಿದ್ದಬೇಕು. ಆಗ ನೀವು ಮತ್ತೆ ಮುಡಬಿಯಾಗ ಅದು ಮಾಸ್ತನ್ ಹಿಡಿದುಕೊಳ್ಳಬೇಕೆ. ಹಿಂಭಾದದಲ್ಲಿ ಮಾತ್ರವಲ್ಲ ಮುಂಭಾದಲೂ ಹೀಗೆಯೇ. ಮೇಲೆ ಮತ್ತು ಕೆಳಗೆ ವಟಟಿಯನ್ನು ಮಾಸ್ತನ್ ಹಿಡಿಸಿದಿಗೆ ಹಿನ್ನೆ ಮಾಡಬೇಕು.

ಕಿವಿಯ ವಟಟಿಗೆ ಸರಿಯಾದ ನೋಡವನ್ನು ಕೊಡಲು ವಟಟಿಯ ಅಂಚಿನು ತೆಗೆದುಕೊಂಡು ವೀಡಿಯೋದಲ್ಲಿ ಹೋರಿಸಿರುವಂತೆ ಒಂದು ಪದರದಲ್ಲಿ ಅದರೊಳಗೆ ಮುಡಬಿ ಅನಂತರ ಹಿನ್ನೆ ಮಾಡಬೇಕು.

ಎಲ್ಲಾ ಅಂಚುಗಳಿಗೆ ಇದನ್ನೇ ಪ್ರಸರಾವತ್ತಿಸಿ. ಈಗ ಆನು ಮಾಸ್ತನ್ ಹತ್ತಿರ ತೆಗೆದುಕೊಂಡು ಹೋಗಿ ಪಟ್ಟಿಯಲ್ಲಿ ಮುಡಬಿಯ ಅಂಚನ್ನು ಹೊಲಿಯಲ್ಲಿ ಶರುಮಾಡಿ ಇನ್ನೊಂದು ವಟಟಿಯ ಅಂಚಿಗೆ ಹೋಗೋವರೆಗೂ ಹೊಲಿಯಲ್ಲಿ ತೆಗೆದುಕೊಂಡು ಹೋಗುತ್ತಾ ಹಾಗೆ ಹಿನ್ನಿಸುತ್ತಿರುವುದು ತೆಗೆದುಕೊಂಡು. ಹಾಗೆ ಈ ಬಿಕ್ಕು ತುದಿಯನ್ನು ಹೊಲಿಯಲ್ಲಿ ಮುಡಬಿಯಾಗಿ.

ಇದು ಇನ್ನೊಂದು ವಟಟಿಗೂ ಇದೇ ವಿಧಾನವನ್ನು ಪಾಲಿಸಿ. ಹೆಚ್ಚುವರಿ ದಾರವನ್ನು ತತ್ತರಿಸಿ> ಈಗ ನೀಮ್ಮ ಮಾಸ್ತೆ ಸಿದ್ದವಾಗಿದೆ.

ಇದು ತುಂಬಾ ಸರಳವಾಗಿದೆ ಅಲಾ?

ನಿಮ್ಮ ತಯಾರಿಸುವಂತಹ ಮಾಸ್ತೆ ನಿಮ್ಮ ಬಾಯಿ, ಮೂಗನು ಮುಚುವ ಹಾಗೆ ನೋಡಿಕೊಳ್ಳಬೇಕು. ಮಾಸ್ತನ್ ಮುಖಕೂ ನಡುವೆ ಅಂತರವಿರುತ್ತಾರೆ. ಮಾಸ್ತನ್ ಧರಿಸುವಾಗೆ ನೀಮ್ನನ್ನು ನೋಡುವಂತಿರುವ ಮಾಸ್ತನ್ ನೆರಿಗೆ ಕೆಳಾಭಾಗಕ್ಕೆ ನೋಡುವಂತಿರಬೇಕು.